

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಕಾವಾರ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕರ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಕಾವಾರ್ ||

ತಿರುಪ್ಪುಲ್ಲಾಣಿ - 2

‡ಕಾವಾರ್ ಮಡಲ್ ಪೆಣ್ಣೈ \* ಅನ್ನಿಲ್ ಅರಿಗುರಲುಂ \*  
ಏವಾಯಿನೂಡಿಯಂಗುಂ \* ಎಃಕಿ ಕೊಡಿದಾಲೋ \*  
ಪೂವಾರ್ ಮಣಂ ಕಮಲುಂ \* ಪುಲ್ಲಾಣಿ ಕೈ ತೊಲುದೇ \*  
ಪಾವಾಯ್ ! ಇದು ನಮಕ್ಕೋರ್ \* ಪಾನ್ಮೈಯೇ ಆಗಾದೇ (೧)

ಮುನ್ನಂ ಕುಱಳ್ ಉರುವಾಯ್ \* ಮೂವಡಿ ಮಣ್ ಕೊಂಡಳಂದ \*  
ಮನ್ನಳ್ ಶರಿದೈಕ್ಕೇ \* ಮಾಲ್ ಆಗಿ ಪ್ಪೋ ಪಯಂದೇ \*  
ಪೊನ್ನಂ ಕಳಿ ಕ್ಕಾನಲ್ \* ಪುಳ್ಳಿನಂಗಾಳ್ ! ಪುಲ್ಲಾಣಿ \*  
ಅನ್ನಮಾಯ್ ನೂಲ್ ಪಯಂದಾಱು \* ಆಂಗಿದನೈ ಚ್ಚೆಪ್ಪುಮಿನೇ (೨)

ವವ್ವಿ ತ್ತುಱಾಯ್ ಅದನೈಲ್ \* ಶೆನ್ನ ತನಿ ನೆಂಜಂ \*  
ಶೆವ್ವಿ ಅಱಿಯಾದು \* ನಿಱುಂಗೊಲ್ ನಿತ್ತಿಲಂಗಳ್ \*  
ಪವ್ವ ತ್ತಿರೈಯುಲವು \* ಪುಲ್ಲಾಣಿ ಕೈ ತೊಲುದೇ \*  
ತೆಯ್ವ ಚ್ಚಿಲೈಯಾಱು \* ಎನ್ ಶಿಂದೈ ನೋಯ್ ಶೆಪ್ಪುಮಿನೇ (೩)

ಪರಿಯ ಇರಣಿಯನದಾಗಂ \* ಅಣಿಯುಗಿರಾಲ್ \*  
ಅರಿಯುರುವಾಯ್ ಕ್ಕೀಂಡಾ \* ಅರುಳ್ ತಂದವಾ ! ನಮಕ್ಕು \*  
ಪೊರು ತಿರೈಗಳ್ ಪೋಂದುಲವು \* ಪುಲ್ಲಾಣಿ ಕೈ ತೊಲುದೇ \*  
ಅರಿಮಲರ್ ಕ್ಕಣ್ ನೀರ್ ತದುಮ್ಬ \* ಅಂದುಗಿಲುಂ ನಿಲ್ಲಾವೇ (೪)

**Attention:** Please note that the letters ಱಿ and ಱಿ denote ಳ and ಳ respectively, in Tamil. Also note that ಱಿ sounds almost like ಱಿ , ಱಿ like ಱಿ , and so on. The consonant-cluster ಱಿ is pronounced somewhere between ಱಿ and ಱಿ . It is, however, colloquially acceptable to pronounce the clusters ಱಿ and ಱಿ as ತ್ತ and ನ್ನ, respectively.

ವಿಲ್ಲಾಲ್ ಇಲಂಗೈ ಮಲಂಗ \* ಚ್ಚರಂ ತುರಂದ \*  
 ವಲ್ಲಾಳ್ ಪಿ ಪೋನ \* ನೆಂಜಂ ವರುಂ ಅಳವುಂ \*  
 ಎಲ್ಲಾರುಂ ಎ ತನ್ನೈ \* ಏಶಿಲುಂ ಪೇಶಿಡಿನುಂ \*  
 ಪುಲ್ಲಾಣಿ ಎವ್ವೆರುಮಾ \* ಪೋಯ್ ಕೇಟ್ಟಿರುಂದೇನೇ (೫)

ಶುಱಿನ್ನಿಲಂಗು ವೆಂಗದಿರೋ \* ತೇರೋಡುಂ ಪೋಯ್ ಮಱೈಂದಾ \*  
 ಅಱಿನ್ನು ಕೊಡಿದಾಗಿ \* ಅಂಜುಡರಿಲ್ ತಾ ಅಡುಮಾಲ್ \*  
 ಶೆಱು ತಡಂ ಪೂಂಜೋಲೈ ಶೂಱ್ \* ಪುಲ್ಲಾಣಿ ಕೈ ತೊಱುದೇ \*  
 ಇಱಿಂದಿರುಂದೇ ಎಂದ \* ಎಱಿಲ್ ನಿಱಮುಂ ಶಂಗುಮೇ (೬)

ಕನೈಯಾರ್ ಇಡಿ ಕುರಲಿ \* ಕಾರ್ ಮಣಿಯಿನ್ ನಾವಾಡಲ್ \*  
 ತಿನೈಯೇನುಂ ನಿಲ್ಲಾದು \* ತೀಯಿಲ್ ಕೊಡಿದಾಲೋ \*  
 ಪುನೈಯಾರ್ ಮಣಿ ಮಾಡ \* ಪುಲ್ಲಾಣಿ ಕೈ ತೊಱುದೇ \*  
 ವಿನೈಯೇ ಮೇಲ್ ವೇಲೈಯುಂ \* ವೆಂದಱಲೇ ವೀಶುಮೇ (೭)

ತೂಂ ಪುಡೈ ಕೈ ವೇಱುಂ \* ವೆರುವ ಮರುಪ್ಪೊಶಿತ್ತ \*  
 ಪಾಮ್ಬಿ ಅಣೈಯಾ \* ಅರುಳ್ ತಂದವಾ ನಮಕ್ಕು \*  
 ಪೂಂಜೆರುಂದಿ ಪೋ ಶೋರಿಯುಂ \* ಪುಲ್ಲಾಣಿ ಕೈ ತೊಱುದೇ \*  
 ತೇವ್ಬಲ್ ಇಳಂ ಪಿಱೈಯುಂ \* ಎಂದನಕ್ಕೋರ್ ವೆಂದಱಲೇ (೮)

ವೇದಮುಂ ವೇಱ್ಚಿಯುಂ \* ವಿಣ್ಣುಂ ಇರು ಶುಡರುಂ \*  
 ಆದಿಯುಂ ಆನಾ \* ಅರುಳ್ ತಂದವಾ ನಮಕ್ಕು \*  
 ಪೋದಲರುಂ ಪುನೈ ಶೂಱ್ \* ಪುಲ್ಲಾಣಿ ಕೈ ತೊಱುದೇ \*  
 ಓದಮುಂ ನಾನುಂ \* ಉಱಿಂಗಾದಿರುಂದೇನೇ (೯)

‡ಪೊನ್ನಲರುಂ ಪುನೈ ಶೂಱ್ \* ಪುಲ್ಲಾಣಿ ಅಮ್ಪಾನೈ \*  
 ಮಿನ್ನಿಡೈಯಾರ್ ವೇಟ್ಟೈ ನೋಯ್ ಕೂರ \* ಇರುಂದದನೈ \*  
 ಕಲ್ ನವಿಲುಂ ತಿಣ್ ತೋಳ್ \* ಕಲಿಯನ್ ಒಲಿ ವಲ್ಲಾರ್ \*  
 ಮನ್ನವರಾಯ್ ಮಣ್ಣಾಂಡು \* ವಾನಾಳು ಮುನ್ನುವರೇ (೧೦)

|| ತಿರುಮಂಗೈಯಾಳವಾರ್ ತಿರುವಡಿಗಳೇ ಶರಣಂ ||